

**Speiseplan vom 26.02.2018 bis 04.03.2018**

Name: \_\_\_\_\_

1/2 Portion

**Bitte stellen sie ihr tägliches Menü aus allen Komponenten zusammen!**

	Suppe	Hauptkomponente	Gemüse	Beilage	Weiche Kost	Dessert
<b>Mo.</b> <b>26. Feb.</b>	A: <input type="checkbox"/> Frühlings suppe B: <input type="checkbox"/> Bouillon	A: <input type="checkbox"/> Paprikarahmschnitzel B: <input type="checkbox"/> Rinderhackfleischsoße C: <input type="checkbox"/> Kartoffeleintopf mit Möhren und Kirchererbsen veg.	A: <input type="checkbox"/> Broccoli B: <input type="checkbox"/> Erbsen C: <input type="checkbox"/> D: <input type="checkbox"/>	A: <input type="checkbox"/> Kartoffeln B: <input type="checkbox"/> Nudeln C: <input type="checkbox"/> D: <input type="checkbox"/> Püree	Rinderhack- fleischsoße Broccoli Püree	A: <input type="checkbox"/> Pfirsichquark B: <input type="checkbox"/> Kompott C: <input type="checkbox"/> Quarkspeise
<b>Die.</b> <b>27. Feb.</b>	A: <input type="checkbox"/> kl.Sellerie suppe B: <input type="checkbox"/> Bouillon	A: <input type="checkbox"/> Gyros B: <input type="checkbox"/> gek.Rindfleisch&Meerrettichs. C: <input type="checkbox"/> gebackene Banane mit Kokosfruchtsoße veg.	A: <input type="checkbox"/> Krautsalat B: <input type="checkbox"/> Pariser Karotten C: <input type="checkbox"/> D: <input type="checkbox"/>	A: <input type="checkbox"/> Reis B: <input type="checkbox"/> Kartoffeln C: <input type="checkbox"/> Reis D: <input type="checkbox"/> Püree	gek.Rindfleisch&Me errettichsoße Pariser Karotten Püree	A: <input type="checkbox"/> Karamellcreme B: <input type="checkbox"/> Kompott C: <input type="checkbox"/> Quarkspeise
<b>Mi.</b> <b>28. Feb.</b>	A: <input type="checkbox"/> Broccoli creme B: <input type="checkbox"/> Bouillon	A: <input type="checkbox"/> grobe Bratwurst& Soße B: <input type="checkbox"/> Putengulasch"chinesischeArt" C: <input type="checkbox"/> grüne Nudeln an Gorgonzolasoße veg.	A: <input type="checkbox"/> Rahmwirsing B: <input type="checkbox"/> Blattsalat C: <input type="checkbox"/> Salat D: <input type="checkbox"/>	A: <input type="checkbox"/> Kartoffeln B: <input type="checkbox"/> Reis C: <input type="checkbox"/> D: <input type="checkbox"/> Püree	Putengulasch Blumenkohl Püree	A: <input type="checkbox"/> Bourbon Vanillecreme B: <input type="checkbox"/> Kompott C: <input type="checkbox"/> Quarkspeise
<b>Do.</b> <b>1. Mrz.</b>	A: <input type="checkbox"/> Obstsuppe B: <input type="checkbox"/> Bouillon	A: <input type="checkbox"/> orient.Gemüse-Hähncheneint. B: <input type="checkbox"/> Schweinebraten in Soße C: <input type="checkbox"/> Gemüse-Grünkernbratling mit Käsesoße veg.	A: <input type="checkbox"/> B: <input type="checkbox"/> Kohlrabi C: <input type="checkbox"/> D: <input type="checkbox"/> Kohlrabi	A: <input type="checkbox"/> B: <input type="checkbox"/> Kartoffeln C: <input type="checkbox"/> Kartoffeln D: <input type="checkbox"/> Püree	Frikadelle&Soße Kohlrabi Püree	A: <input type="checkbox"/> Stippmilch B: <input type="checkbox"/> Kompott C: <input type="checkbox"/> Quarkspeise
<b>Fr.</b> <b>2. Mrz.</b>	A: <input type="checkbox"/> Geflügel- creme B: <input type="checkbox"/> Bouillon	A: <input type="checkbox"/> Eierragout in Senfsoße B: <input type="checkbox"/> Fischfilet&Lemonensoße C: <input type="checkbox"/> gefüllte Paprika in Tomatensoße veg.	A: <input type="checkbox"/> Spinat B: <input type="checkbox"/> Kopfsalat C: <input type="checkbox"/> D: <input type="checkbox"/> Spinat	A: <input type="checkbox"/> Kartoffeln B: <input type="checkbox"/> Kartoffeln C: <input type="checkbox"/> Kartoffeln D: <input type="checkbox"/> Püree	Eierragout in Senfsoße Spinat Püree	A: <input type="checkbox"/> Birnenkompott B: <input type="checkbox"/> Kompott C: <input type="checkbox"/> Quarkspeise
<b>Sa.</b> <b>3. Mrz.</b>	A: <input type="checkbox"/> B: <input type="checkbox"/>	A: <input type="checkbox"/> w.Bohnensuppe m.Wursteinlage B: <input type="checkbox"/> b.Reiseintopf m.Geflügelfleisch C: <input type="checkbox"/> bunter Reiseintopf veg.	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/>	A: <input type="checkbox"/> B: <input type="checkbox"/> C: <input type="checkbox"/> D: <input type="checkbox"/> Püree	bunter Reiseintopf	A: <input type="checkbox"/> Bananenpudding B: <input type="checkbox"/> Kompott C: <input type="checkbox"/> Quarkspeise
<b>So.</b> <b>4. Mrz.</b>	A: <input type="checkbox"/> Kraftbrühe m.Eierstich B: <input type="checkbox"/> Bouillon	A: <input type="checkbox"/> Sauerbraten B: <input type="checkbox"/> Schweinefilet C: <input type="checkbox"/> gebackener Fetakäse an Soße veg.	A: <input type="checkbox"/> Familiengemüse B: <input type="checkbox"/> Familiengemüse C: <input type="checkbox"/> Familiengemüse D: <input type="checkbox"/>	A: <input type="checkbox"/> Kartoffeln B: <input type="checkbox"/> Kartoffeln C: <input type="checkbox"/> Kartoffeln D: <input type="checkbox"/> Püree	Sauerbraten Familiengemüse Püree	A: <input type="checkbox"/> Joghurt Buttermilch- Orange B: <input type="checkbox"/> Kompott C: <input type="checkbox"/> Quarkspeise